

## ಜನುಮಜನುಮದಾ...

**ಹ**ಲುಸಾಗಿ ಬೆಳೆದ ಗಿಡದ ಎಲೆಗಳ ಮೇಲೆ ಕಂಬಳಿಹುಳಗಳು ಮುತ್ತಿಕೊಂಡಿದ್ದವು. ಪಾತ್ರ ಬದಲಿಸುತ್ತಾ ಬೆಳೆವ (ಮೆಟಮಾರ್ಫಿಸಿಸ್) ಪಾತರಗಿತ್ತಿಗಳ ಜೀವನ ಚಕ್ರದ ಬಗ್ಗೆ ಮೊದಲೇ ಓದಿ ತಿಳಿದಿದ್ದ ಕಾರಣ ಪ್ರತಿದಿನದ ಬೆಳವಣಿಗೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯತೊಡಗಿದೆ.

ಬಕಾಸುರನಂತೆ ಚಿಗುರಲೆಗಳನ್ನು ತಿಂದು ದೇಹ ಬೆಳೆಸಿಕೊಂಡ ಲಾರ್ವಾಗಳು ಮೈಯಿಂದ ಸ್ವವಿಸುವ ಅಂಟಿನಿಂದ ರಂಬೆಗಳಿಗೆ ತಗುಲಿಕೊಂಡು ತಮ್ಮ ಸುತ್ತ ರಕ್ಷಣಾತ್ಮಕ ಕೋಶವನ್ನು (ಪ್ಯೂಪ) ಕಟ್ಟಿಕೊಂಡವು. ಇದೀಗ ವಿರಾಮದ ಸಮಯ, ಕೋಶದೊಳಗೆ ರೆಕ್ಕೆ, ಮೀಸೆ ಬೆಳೆಸಿಕೊಂಡು ಪ್ರೌಢ ಚಿಟ್ಟೆ ಆಗಬೇಕೆಂದರೆ ದೀರ್ಘಕಾಲ ಬೇಕಾಗಬಹುದೆಂಬ ನನ್ನ ಊಹೆ ಸುಳ್ಳಾಯಿತು. ನಾಲ್ಕೈದು ದಿನಗಳಲ್ಲೇ ಒಂದು ಸುಪ್ರಭಾತ ಚಿನ್ನದ ಬಿಲ್ಲೆಗಳಂತಹ ಹಳದಿ ಬಣ್ಣದ ಚಿಟ್ಟೆಗಳು ರಂಬೆಗಳಿಗೆ ಅಂಟಿಕೊಂಡ ದೃಶ್ಯ ಕಂಡುಬಂದಿತು. ಕೋಶದಿಂದ ಹೊರ ಬಂದ ಚಿಟ್ಟೆಗಳ ರೆಕ್ಕೆ ಒಡ್ಡಿಯಾಗಿರುತ್ತದಂತೆ. ಅಲ್ಪಕಾಲದಲ್ಲೇ ರೆಕ್ಕೆ ಒಣಗಿಸಿಕೊಂಡು ಚಿಟ್ಟೆಗಳು ಹಾರತೊಡಗಿದಾಗ ಲಗುಬಗೆಯಿಂದ ಈ ಅಪೂರ್ವ ಚಿತ್ರ ದಾಖಲಿಸಿಕೊಂಡೆ.

-ಡಾ.ವೇಣುಗೋಪಾಲ ಶರ್ಮಾ, ಗುರುವಾಯನಕೆರೆ



## ಬಂಡಿ ಅಮ್ಮ

**ಕ**ಬ್ಬಿಣದ ಎರಡು ದೊಡ್ಡ ಬಂಡಿಗಾಲಿಗಲ್ಲು ಮನೆಯ ಮೂಲೆಯಲ್ಲಿ ಒಪ್ಪವಾಗಿ ಇರಿಸಿ, ಅಲಂಕರಿಸಿ, ರಂಗೋಲಿ ಹಾಕಿ ಪೂಜಿಸಲಾಗುತ್ತಿತ್ತು. ಏನೆಂದು ಕೇಳಿದಾಗ, ಬಂಡಿ ಅಮ್ಮ ಎಂಬ ಉತ್ತರವು ಮನೆಯವರಿಂದ ಬಂತು. ಈ 'ಬಂಡಿ ಅಮ್ಮ' ಶಿರಸಿ ತಾಲ್ಲೂಕಿನ ಬಿಸಲಕೊಪ್ಪದಲ್ಲಿ ಒಂದೆರಡು ಮನೆಗಳಲ್ಲಿ ಇದ್ದಾಳೆ. ಸೋದೆ ಅರಸರ ಕಾಲದಲ್ಲಿ ಕಹಳೆ ಊದುವ ಕೆಲಸವನ್ನು ಒಂದು ಮನೆತನಕ್ಕೆ ವಹಿಸಲಾಗಿತ್ತು. ಅವರನ್ನು ಕಹಳೆ ಮನೆಯವರು ಎಂದು ಈಗಲೂ ಗುರುತಿಸುತ್ತಾರೆ. ಆಗ ಅವರಿಗೆ ನೀಡಿದ ಬಂಡಿಯ ಗಾಲಿಗಳು ಮಾತ್ರ ಈಗಲೂ ಹಾಗೆಯೇ ಇದ್ದು ಬಂಡಿ ಅಮ್ಮ ಎಂದು ಪೂಜಿಸಲ್ಪಡುತ್ತಿವೆ.

-ಹನುಮಂತ ಭಟ್. ಬಿ., ಬೆಂಗಳೂರು

## ಗೋಧಿಹಿಟ್ಟಿನ ಗಣೇಶ

**ಮ**ದುವೆ, ಮುಂಜಿ ಹಾಗೂ ಎಲ್ಲ ಶುಭ ಕಾರ್ಯಗಳಿಗೆ ವಿಘ್ನೇಶನ ಪೂಜೆಗೆ ಮೊದಲು ಆದ್ಯತೆ. ಅದರಂತೆ ಕೆಲವು ಸಮುದಾಯಗಳಲ್ಲಿ ಮದುವೆ-ಮುಂಜಿಗೆ ಮೊದಲು ದೇವರ ಕಾರ್ಯದಂದು ಹಂದರ ಪೂಜೆಯೊಂದಿಗೆ ಗಣಪನ ಪೂಜೆ ಆಗಲೇಬೇಕು. ಇದು ವಾಡಿಕೆ. ಗೋಧಿಹಿಟ್ಟಿಗೆ ಅರಿಶಿಣ-ಕುಂಕುಮ ಹಾಕಿ ಹಾಲಿನಲ್ಲಿ ಹಿಟ್ಟನ್ನು ಕಲಸಿ ಸುಂದರ ಗಣಪತಿಯನ್ನು ತಯಾರಿಸಿ, ಮುಂದೆ ಅಲಂಕಾರ ಮಾಡಿ ಗರಿಕೆ, ಪತ್ರ, ಕೆಂಪು ಹೂಗಳಿಂದ ಪೂಜಿಸುವ ಪದ್ಧತಿ ಇದೆ.

-ಮೇಘನಾ, ಜಯತೀರ್ಥ ಜಹಗೀರದಾರ,  
ಧಾರವಾಡ

